

ಪ್ರಾತನ ಕಾಲದ ಪ್ರಕ್ರಿಯಿಂದ ಆಧುನಿಕ ನಂದೇಶ (1:1)

ನಿನು ಎರಡನೆಯ ತರಗತಿಯಲ್ಲ ಉಪಯೋಗಿಸಿದ ಹರ್ಯ ಪ್ರಸ್ತರವನ್ನು ತೆಗೆದು ಅದರಲ್ಲಿರುವದೆಲ್ಲವು ಈಗಿನ ಕಾಲಕ್ಕೆ ಅನ್ವಯಿಸುತ್ತದೆ ಎಂದು ತಿಳಿದಿರುವೆಯಾ? ಒಂದು ಪೇಟೆ ಆ ಲಿತಿಯಾಗಿ ನಿನು ಯೋಜಿಸಿದ್ದರೆ, ಅವುಗಳು ನವಿನತೆಗೆ ದೂರವಾಗಿವೆ ಯಲ್ಲವೇ? ದಿನಗಳ ಕಳೆದಂತೆ, ಭೌತಿಕಾನ್ತದಲ್ಲಿ ಮತ್ತು ರನಾಯಸಿಕ ಶಾಸ್ತ್ರದಲ್ಲಿ ಹೊನ್ ನಿಯಮಗಳನ್ನು ಸೇರಿಸಲಾಗಿದೆ. “ಹೊನ್” ಲೆಕ್ಕೆ ಎಂಬುದು ನಹ ಪ್ರಾತನವಾಗಿದೆ. ಅಪ್ರಗಳನ್ನು ನಮ್ಮ ನೆನಹಿನ ಗ್ರಹಿಕೆಗೆ ಮಾತ್ರ ಉಪಯೋಗಿಸುತ್ತೇವೆ.

ಕಳೆದು ಹೊದೆ ತಲೆಮಾಲಿನಲ್ಲ, ಉಂಟಾದ ಬದಲಾವಣಿಗಳನ್ನು ಮತ್ತು ಅಭಿಪ್ರಾಯಗಳನ್ನು ಯೋಜಿಸುವಾಗ, ಹತ್ತೊಂಬತ್ತು ನೂರು ಪರಿಷರಗಳ ಹಿಂದೆ ಯೆಂಬುಬಿನ ವಿಶ್ವಾಸಿಗಳಿಗೆ ಬರೆದ ಪ್ರತಿಕೆಯನ್ನು ಧ್ಯಾನಿಸಿಲಿ, ಇದರಲ್ಲ ಅನೇಕ ಶ್ರೇಷ್ಠಗಳು ಉದ್ಘಾಟಿಸುತ್ತವೆ. ಈ ಆಧುನಿಕ ಸಮಯಕ್ಕೆ ಹೊಂದಿಕೊಳ್ಳುವ ಪ್ರತಿಕೆಯಾಗಿದೆಯೇ? ಇತಿಹಾಸವನ್ನು ತಿಳಿಯವ ಉದ್ದೇಶ ದಿಂದ ಮಾತ್ರ ಈ ಪ್ರತಿಕೆಯನ್ನು ಓದಬೇಕೇ? ಇಂಥಾ ಒಂದು ಪ್ರತಿಕೆಯ ಆಧುನಿಕ ಪ್ರಷಂಜಕ್ಕೆ ಸಮಂಜಸವಾಗಿದೆಯೇ?

ಯಾಕೋಬಿನಿಂದ ಬರೆಯಲ್ಪಟ್ಟ ಪ್ರತಿಕೆಯನ್ನು ನಮ್ಮ ಆಧುನಿಕ ಜಗತ್ತಿಗೆ ಸಮಂಜಸವಾಗಿದೆ ಎಂದು ಸಂದೇಹಿಸಿಲ್ಲದೆ ಒಪ್ಪಿಕೊಳ್ಳುತ್ತೇವೆ. ಅದು ಪ್ರಾತನವಾಗಿದ್ದರೂ, ಆಧುನಿಕ - ವಿಶ್ವಾಸಿಗೆ ಸಮಂಜಸವಾಗಿದೆಯೇ.

ಬ್ಯಾಬಿಲೋನ ಇತರೆ ಪ್ರಸ್ತರಗಳಂತೆ, ಯಾಕೋಬಿನ ಪ್ರತಿಕೆಯ ನಹ ಎರಡು ವಿಧ ಚಾದ ಸಮಯಕ್ಕೆ ಸಂಬಂಧಪಟ್ಟಿರುತ್ತದೆ. ಚೊದಲನೆಯದು ಅದು ಬರೆಯಲ್ಪಟ್ಟಿಂಥ ಸಮಯಕ್ಕೆ ಸಂಬಂಧಿಸಿದೆ. ವಿಶ್ವಾಸಿಗಳು ನಂಜಕೆಯ ಮೂಲತವಾಗಿ ತಮ್ಮ ಜೀವಿತಗಳನ್ನು ಮಾಡುತ್ತಿರುತ್ತಿರುತ್ತಿದ್ದರೂ ಉದ್ದೇಶದಿಂದ, ದೃವ ತೇಲಣಿಯ ವ್ಯಕ್ತಿಯು ಈ ಪ್ರತಿವನ್ನು ಬರೆದಿದ್ದಾನೆ. ವಿಶ್ವಾಸಿಗಳು ಇದನ್ನು ಓದುವ ಮೂಲಕ, ನಂಜಕೆಯ ಅವಲಗೆ ಛಾಮುಖವಾದದ್ದು ಎಂದು ತಿಳಿದರು. ಎರಡನೆಯದು ಆಧುನಿಕ ಸಮಯವಾಗಿದೆ. ಆ ಪ್ರತಿಕೆಯ ಮೂಲ ಜೀವನದ ಹಲಸ್ತಿತಿಯನ್ನು ತಾಯಿ ಸರ್ಪರ್ “ಈ ದಿನದ್” ಕೈನ್ತರ ಜೀವಿತಕ್ಕೆ ಅನ್ವಯಿಸುವಂಥ ಅಂಶಗಳನ್ನು ತೋರುತ್ತದೆ. ನಾವುಗಳ ಎದುಲನುವ ಕಣ್ಣಗಳನ್ನು, ಶೋಧನೆಗಳನ್ನು ಆರ್ಥಿಕ ಸಮಸ್ಯೆಗಳನ್ನು ಮತ್ತು ನಾಮಾಜಿಕ ಸಂಬಂಧಗಳನ್ನು ವ್ಯಾಪ್ತಾಗ್ನ ಪಡಿಸಿಕೊಳ್ಳುವದಕ್ಕಾಗಿ, ಈ ಪ್ರತಿಕೆಯು ಕೈನ್ತರ ಜೀವಿತದಲ್ಲಿ ಸಂಜಕೆಯನ್ನು ಉಂಟುಮಾಡುತ್ತದೆ.

ಈ ಪ್ರತಿಕೆಯು ಚೊದಲ ಶರ್ತಮಾನದ ಮಾದಲಯಲ್ಲಿಯೇ ಹೂರಂಭಗೆಳಬ್ಬುತ್ತದೆ, ಬರಹಗಾರನು ಯಾರು, ಅವನ ಓದುಗರು ಯಾರು ಮತ್ತು ವಂದಿನುವ ಮೂಲಕ ಪೆಲಜಯ ಉಂಟಾಗುತ್ತದೆ - “ದೇವರಿಗೂ ಕರ್ತನಾದ ಯೆಂಬು ಕ್ರಿಸ್ತನಿಗೂ ದಾಸನಾಗಿರುವ ಯಾಕೋಬಿನು ಅನ್ಯದೇಶಗಳಲ್ಲ ಜರುಗುವ (ಅನ್ತರ್ಯಾಮಿ) ಹಣ್ಣೆರಡು ಕುಲದವರಿಗೆ ಬರೆಯುವುದು, ನಿಮಗೆ ಶಿಖವಾಗಿ” (1:1). ಈ ಪ್ರಾತನ ಪ್ರತಿಕೆಯು ಹೇಗೆ ನಮ್ಮ ಜೀವಿತದಲ್ಲಿ ವ್ಯಾಪ್ತಾಗ್ನವನ್ನು ಮಾಡುತ್ತದೆ ಎಂದು ಗ್ರಹಿಸುವಾಗ, ಅದರ ಹಿನ್ನೆಲೆಯನ್ನು ಹಲಗ್ರಹಿಸಬೇಕು.

ಅದರ ಆರಂಭದ ಇತಿಹಾಸ, ಸ್ವಿದ್ಧಾಂತದ ಉದ್ದೇಶ ಮತ್ತು ಅದರ ವೈಯಕ್ತಿಕ ಶೈಲಿಯನ್ನು ತಿಳಿಯಬೇಕು.¹

ಇತಿಹಾಸ

ಬ್ಯೇಬಲ್ ಪುನ್ರಕರ್ಗಳ ಆಕಾಶದಿಂದ, ಬಂಗಾರದ ತಟೀಗಳೊಳಗೆ ಜೀಳದೆ ಇರುವದಲಂದ, ತ್ವರಿತೆಯಾಂದು ಪುನ್ರಕರ್ಪು ತನ್ನದೆ ಆದ ಷಾರಂಭವನ್ನು ಅಥವಾ ಇತಿಹಾಸದ ಮೂಲನ್ನಾನವನ್ನು ಹೊಂದಿರುತ್ತದೆ. ದೇವರು ಹಲಿಶುದ್ಧಾತ್ಮನ ಮೂಲಕ ಕಾರ್ಯ ಸಿವಹಿನುತ್ತಾನೆ, ಜೀವನದ ಕಾಲಜರ್ಕ್‌ತ್ವೆ ಅನುಗುಣವಾಗಿ, ಹಲಿಶುದ್ಧಾತ್ಮನಿಂದ ತ್ವೇಲರೂಪಾದವರು ಮಾತನಾಡಿದರು. ದೇವರ ವಾಕ್ಯದ ಪುನ್ರಕರ್ಗಳ ವೈಯಕ್ತಿಕವಾದ ಶೈಲಿಯನ್ನು ಹೊಂದಿರುತ್ತಬೇ; ಮನುಷ್ಯನ ಕೊರತೆಗನುಗುಣವಾಗಿ ದೇವರ ವಾಕ್ಯಪು ಕೊಡಲ್ಪಟ್ಟಿದೆ. ನಾವು “ಕರ್ಗ”ದೇವರ ಸಂದೇಶವನ್ನು ಅಷ್ಟೇನಬೆಳೆಕಾದರೆ, ಆ ಪುನ್ರಕರ್ಪು ಬರೆಯಲ್ಪಟ್ಟ ಇತಿಹಾಸದ ನಮಯವನ್ನು ಸೋಜಬೇಕು. ಬರಹಗಾರನ ಮತ್ತು ಅದರ ಮೂಲ ಓದುಗರ ಕುಲತಾಗಿ ತಿಳಿಯುವದಲಂದ, ಯಾಕೋಬನು ಈ ಹತ್ತದಳಿಷ್ಟರ ಉದ್ದೇಶವನ್ನು ತಿಳಿಯುತ್ತೇವೆ.

ಗ್ರಂಥ ಕರ್ತೃ

ಬ್ಯೇಬಲ್ ಗ್ರಂಥ ಕರ್ತೃಗಳ ಯಾರು ಎಂಬುದಾಗಿ ತಿಳಿಯುವಂಥದ್ದು, ತೆಲವು ನಾಲ ಕಷ್ಟಕರವಾದದ್ದೆ. ಹೌಲನು ತನ್ನ ಹತ್ತಿಕೆಗಳಲ್ಲಿ ಬರಹಗಾರರು ಯಾರು ಎಂದು ತಿಳಿಸಿರುವದಲಂದ, ಗ್ರಂಥ ಕರ್ತೃಗಳ ಕುಲತು ಅಲಯವುದು ಕಷ್ಟಕರವಾಗುವದಿಲ್ಲ, ಅದರೆ ಇತರೆ ಪುನ್ರಕರ್ ಬರಹಗಾರರನ್ನು ಅಲಯವುದು ಜಿಲವಾದ ಸಂಗತಿಯಾಗುತ್ತದೆ. ಮತ್ತು ಅವರ ನಮಯಗಳ ಪುರಾತನವಾಗಿರುವದಲಂದ, ಬರಹಗಾರರ ಕುಲತ ಉಹಳಿಗಳ ಸಹ ದಾರವಾಗಿರುತ್ತದೆ.

ಯಾಕೋಬನು ಹತ್ತಿಕೆಯ ಅದರ ಬರಹಗಾರನ ಹೆಸರನ್ನು ತಿಳಿಸಿದರು ಸಹ, ಅವನು ಯಾರು ಎಂದು ನಿದೀಕ್ಷೆವಾಗಿ ತಿಳಿಸುವದಿಲ್ಲ: “ದೇವರಿಗೂ ಕರ್ತವ್ಯನಾದ ಯೇಸುಕ್ರಿಸ್ತಸಿಗೂ ದಾನನಾಗಿರುವ ಯಾಕೋಬನು ...” “ಯಾಕೋಬನು” ಅನ್ನುವಂಥದ್ದೆ ನಮಸ್ಯಯಾಗಿದೆ. ಅದು ಅಗಿನ ಕಾಲದ ದೇವ ಜನರ ಮತ್ತು ಕ್ರಿಸ್ತನ ಜನರ ನಾಮಸ್ಯವಾದ ಹೆಸರಾಗಿತ್ತು. ಈ ದಿನಗಳಲ್ಲಿಯೂ ಈ ಲಿತಿಯಾಗಿಯೇ ಇರುತ್ತದೆ. ಹೌಸ ಒಡಂಬಡಿಕೆಯಲ್ಲಿ ನಾಲ್ಕು ಜನರು ಈ ಹೆಸರನ್ನು ಹೊಂದಿದ್ದರು: ಜೀಬೆದಾಯನ ಮಗನಾದ ಯಾಕೋಬನು, ಮತ್ತು ಯೋಹಾನನ ಸಹೋದರನು. ಅಲ್ಲಾಯಿನ ಮಗನಾದ ಯಾಕೋಬನು; ಯಾದಾಸ ತಂಡೆಯಾದ ಯಾಕೋಬನು ಮತ್ತು ಶಿಷ್ಯನು, ಯೇಸುವಿನ ಸಹೋದರನಾದ ಯಾಕೋಬನು (ತಂಡೆಯ ಅಳ್ಳಿ ತಮ್ಮಂದಿರ ಮಗನೂ ಇರಬಹುದು) ಹತ್ತಿಕೆಯ ಬರಹಗಾರನ ಕುಲತಾಗಿ ಹೆಚ್ಚಿ ಶಾಹಿ ಮತ್ತು ಕಾಗದಗಳನ್ನು ವೃಹಿಸಿರಬಹುದು ಅದರೆ ಯೇಸುವಿನ - ಸಹೋದರನಾದ ಯಾಕೋಬನು ಈ ಹತ್ತಿಕೆಯ ಮೂಲ ಬರಹಗಾರನು ಎಂದು ನಿಂಬಣಿಸಲಾಗಿದೆ.

ಇಲ್ಲಿ ಬರಹಗಾರನು ತನ್ನನ್ನು “ದೇವರಿಗೂ ಮತ್ತು ಕರ್ತವ್ಯನಾದ ಯೇಸು ಕ್ರಿಸ್ತಸಿಗೂ ದಾನನು ಎಂಬುದಾಗಿ.” “ಹಲಿಜಯವನ್ನು - ನೀಡಿರುವನು,” ದಾನನು ಎಂಬ ನಾಮವನ್ನು ಗ್ರೀಕ್ ಭಾಷೆಯಲ್ಲಿ ಡೆಲೋನ್ ಅಂದರೆ ಒಬ್ಬ ಯಜಮಾನಸಿಗೆ ಖೀನಲಾದ ವ್ಯಕ್ತಿ ಎಂಬುದಾಗಿ ಅನುವಾದ ಮಾಡಲಾಗಿದೆ. ಯಾಕೋಬನು ತಾನು ದೇವರಿಗೆ ಖೀನಲಾದ ನ್ಯಾಷ್ಯ ಎಂದು ತಿಳಿದವನಾಗಿ, ದೇವರು ಹೇಳಿದ್ದನ್ನು ನಂಜ ಅದನ್ನೆ ಮಾಡಿದನು. ಕರ್ತವ್ಯ ಜೊತೆಯ ಸಂಬಂಧದ ಕುಲತಾಗಿ ಅವನು ಈ ಲಿತಿಯಾಗಿ ಹೇಳಿರಬಹುದು ಎಂದು ತಿಳಿದರೆ: “ಯೇಸುವಿನ ಮೆಜ್ಜಿಗೆಯ ಸಹೋದರನಾದ ಯಾಕೋಬನು”; “ಹದಿನೆಂಟು ವರುಷಗಳಿಂದ ಯೇಸುವಿನ ಕೇಳಿಡಿಯಲ್ಲಿ ಆತನ ಜೊತೆ ಮಲಗಿದವನು”; ಅಥವಾ

“ಯೇಸುವನ್ನು ಎಲ್ಲಿಗಿಂತ ಅಧಿಕವಾಗಿ ಅಲಡವನು.” ಈ ಕುರುಂಬದ ಸಂಬಂಧದ ಭಾಷೆಯನ್ನು ಅವನು ಉಪಯೋಗಿಸಿದೆ, ದೇವರ ಮತ್ತು ಕ್ರಿಸ್ತ ಯೇಸುವಿನ ದಾನನು ಎಂದು ಹೆಚ್ಚಿನವಿನ್ನು ಕೊಂಡನು.

ಯಾವ ಜನರಿಗಾಗಿ ಬರೆಯಲ್ಪಟ್ಟಿತು

ಹೂಢಿಬಿಕವಾಗಿ “ಜದಲರುವ ಇನ್ನಾಯೇಲ್ಯರ ಹನ್ನೇರಡು ಕುಲಗಳಿಗೆ ಎಂದು ವಿವರಣೆ ನೀಡಲಾಗಿದೆ.” ಅದು ಯಾರ ಕುಲತಾಗಿಯಾಗಿ ಇರಬಹುದು (2:1; 5:7)ರಿಳ್ಲ ಅವರು ಕೈಸ್ತರಾಗಿದ್ದರು ಎಂದು ತಿಳಿಯತ್ತೇವೆ ಅದಿ ನಭೇಯಲ್ಲ ಉಂಬಾದ “ಹಿಂಸೆಯ ನಿಬಿತ್ತ” ಈ ಕೈಸ್ತರು ಜದಲ ಹೋಗಿರಬಹುದು. ಹನ್ನೇರಡು ಕುಲಗಳ ಎಂದು ಯಾಕೋಬನು ತಿಳಿಸಿರುವುದು, ದೇವರ ಎಲ್ಲಾ ಜನರು ಎಂದು ಇರಬಹುದು - ಅಂದರೆ ಆತ್ಮೀಯ ಇನ್ನಾಯೇಲ್ಯರು ಈ ಕಾರಣಿಂದಲೇ, ಯಾಕೋಬನು ಹತ್ತಿಕೆಯನ್ನು “ಸಾಮಾನ್ಯವಾದ ಹತ್ತಿಕೆ” ಎಂದು ಕರೆಯಲಾಗಿದೆ. ಯಾಕೋಬನು ಒಂದು ಸಿದ್ಧಿಷ್ಟ ಗುಂಪಿಗೆ ಬರೆದಿರುವದಿಲ್ಲ ಎಂಬ ನೂಜನೆಯನ್ನು ಇಣ ಕಾಬುತ್ತೇವೆ. ಇಗತ್ತಿನಾರ್ಥಂತ ಇರುವ ದೇವ ಜನರು ತಮ್ಮ ಜೀವಿತವನ್ನು ನಂಜಕೆಯಲ್ಲಿ ಜೀವಿಸಬೇಕು ಎಂಬ ಅಳ್ಳಿಶಿಂದಿದೆ ಈ ಹತ್ತಿಕೆಯನ್ನು ಬರೆದಿದ್ದನೆ.

ಸಿದ್ಧಾಂತದ ವಿಷಯ

ಯಾಕೋಬನು ಒಂದು ದಿವಸ ಕೂಡಿಕೊಂಡು, ಕೈಸ್ತಿಲಿಗೆ ಒಂದು ಸಮಾನ್ಯವಾದ ಹತ್ತಿವನ್ನು ಬರೆಯಲು ನಿಣಣಲು ನಿಂತಿದ್ದರು. ಮೊದಲ - ತತ್ತ್ವಾನಿದ ಕೈಸ್ತರು ಹಾದು ಹೋಗುತ್ತಿದ್ದ ವಿಶಿಷ್ಟವಾದ ಜೀವಿತದ ಅವಧಿಯಲ್ಲ ಈ ಹತ್ತಿವನ್ನು ಬರೆಯಲಾಗಿದೆ. ಇದರಿಳ್ಲ ಸಿದ್ಧಾಂತದ ವಿಷಯಗಳು ಇರುವದಲಿಂದ ಈ ಹತ್ತಿಕೆಯು ಇನ್ನು ಜಲಾವಣೆಯಲ್ಲಿರುತ್ತದೆ. ಮಾನವ ಬರಹಗಾರನ ಮೂಲಕ ದೇವರು ತನ್ನ ಜನಲಿಗೆ ತನ್ನ ಸಂದೇಶವನ್ನು ನೀಡಿದ್ದನು.

ಬದಲಾಗುತ್ತಿದ್ದ ಸಮಯದಲ್ಲಿ ಯಾಕೋಬನು ಬರೆಯಲ್ಪಟ್ಟನು. ಆಗ ಅದಿ ನಭೇಯಲ್ಲಿ ಬೇಸರದ ಮನೋಭಾವವು ಆಜರಣಿಗಳ ಮತ್ತು ಸಮಸ್ಯೆಗಳ ತಲೆಕೊಲಿದ್ದವು, ಆ ಸಮಯದಲ್ಲಿ ಈ ಹತ್ತಿಕೆಯು ಬರೆಯಲ್ಪಟ್ಟಿತ್ತು:

- ಕಷ್ಟಗಳ ಹಲೀಕೆ
- ಹಾಜರ ಶೋಧನೆ
- ಬಿಜ್ಞಯ್ಯವಂತರ ಬಿಬಿಧವಾದ ಸಮಸ್ಯೆಗಳು
- ಅವರು ನಂಬಿಯವಂದ್ದರೆ ಜೀವಿಸಲಾರದೆ ಇದ್ದರೆ ನೋಲು
- ನಾಾಗೆಯನ್ನು ಉಪಯೋಗಿಸಿ, ನಭೇಯನ್ನು ಇಬ್ಬಾಗ ಮಾಡಿದ ಅಂಶ
- ಆತ್ಮೀಕ ಹಾಗೂ ಧೈಹೀಕವಾದ ಅನಾರೋಗ್ಯದಲ್ಲಿದ್ದ ಕೈಸ್ತರು

ಈ ಸಮಸ್ಯೆಗಳ ಹಣ್ಣಿಯನ್ನು ಹಲಿಶೀಲನುವಾಗ, ಈ ಸಮಸ್ಯೆಗಳನ್ನು ನಮ್ಮ ಸ್ಥಳಯ ನಭೇಗಳಲ್ಲಿಯೂ ನೀಡಿ, ಈ ದಿನಗಳಲ್ಲಿ ಕಾಬುತ್ತಿದ್ದೇವೆ. ನಭೇಯವರು ತೊಂದರೆಗೆ ಒಳಹಣ್ಣಿದ್ದಾರೋ? ಅವರು ಮಾತನಾಡುವುದೊಂದು, ಬದುಕುವುದೊಂದಾಗಿದ್ದೋ? ಇಂತಹಂಕತೆಯೂ ಗಂಭೀರವಾದ ಸಮಸ್ಯೆಯಾಗಿದ್ದೋ? ನಾಾಗೆಯನ್ನು ಹತೊಳಗೆ ತರುವಲ್ಲ ಕೈಸ್ತರು ನೋಡು ಹೋಗಿದ್ದಾರೋ?

ಈ ಹತ್ತಿವನ್ನು ನಿಜನಾಯಾಗಿ ಬರೆದಿರುವದಿಲ್ಲ. ಅದಕ್ಕೆ ಬದಲಾಗಿ, ನಮ್ಮ ಕೈಸ್ತರು ತಮ್ಮ

ಜೀವಿತದ ಪ್ರತಿಯೊಂದು ಕೈಲೆಡಾಗಿಯೂ ನಂಜಕೆಯ ಕೆಲಸಗಳು ಎದ್ದು ಕಾಣುವಂತೆ ಶ್ವೇತಾಸ್ನಾಹಿನಲಾಗಿದೆ. ಕೇವಲ ಶೈಸ್ತರು ಖೂಧಬಿಕವಾದ ನಂಜಕೆಯನ್ನು ಹೊಂದಿದವರಾಗಿ ಜೀವಿಸಬೇಕು ಎಂದು ತಿಳಿಸಿರುವದಲ್ಲ. ಅವರು ಭರವಣದ ವಿದೇಯತೆಯಲ್ಲಿ ಬೇಕೆಂದು, ಸಮಹಿಸಿಕೊಂಡವರಾಗಿ, ತಮ್ಮ ಜನಲಿಗೆ ಒಟ್ಟಿಸಿಕೊಟ್ಟವರು ಆಗಿರಬೇಕೆಂದು ಬರೆಯ ಲಾಗಿದೆ. “ಜ್ಞಾನತೆಯನ್ನು ತೋಳಿಸುವಂತಹ ನಂಜಕೆ” ಎಂಬುದು ಈ ಹತ್ತಡಿ ತಲೆಬರಹ ವಾಗಿರುತ್ತದೆ.

ಯಾಕೊಳಬಣ ಹತ್ತಿಕೆಯ ಅಪ್ರಜಾಪತವಾದದ್ದಲ್ಲ. ಎಲ್ಲಾಯವರೆಗೆ ಶೈಸ್ತರು ಆರ್ಥಿಕ ಸಮಸ್ಯೆಯನ್ನು, ಅನಿಶ್ಚಿತವಾದ ರಾಜಕೀಯವನ್ನು, ವಿಭಿಧವಾದ ನಂಜಯನ್ನು ಅಂತಲ್ಲ ತವಾಗಿ ಕೆಂಪ್ಡಿಸ್ತಿಸ್ತಿನ್ನು ಎದುಲಿಸಲಾಗದ ಸ್ಥಿತಿಯನ್ನು, ನಾವ್ಯಧವನ್ನು ಮತ್ತು ಹೇಳುವವರಾಗಿದ್ದು, ಜೀವಿಸಲಾರದ ಹಲಸ್ತಿತಯಾಲ್ಯಾಂವರಾಗಿದ್ದಾರೋ ಅಂಥವಲಿಗೆ ಯಾಕೊಳಬಣ ಸಂದರ್ಭವು ಇರುತ್ತದೆ.

ವ್ಯಾಯಕ್ತಿಕವಾದ ಶೈಲಿ

“ದ್ವೈಪ ತೇಲಿತವಾದ ಪ್ರತಿಯೊಂದು ಶಾಸ್ತ್ರವು ...” (2 ತಿಮೋಥೆ 3:16) ಎಂಬುದಾಗಿ ಇದ್ದರೂ ಬೈಬಿಲನ ಪ್ರತಿಯೊಂದು ಪ್ರಸ್ತರವು ತನ್ನದೇ ಆದ ಶೈಂಯನ್ನು ಹೊಂದಿರುತ್ತದೆ. ಗ್ರಂಥಗಳನ್ನು ದೇವರು ತೇಲಿಸಿದಾಗ, ಮನುಷ್ಯನ ವ್ಯಕ್ತಿತ್ವವನ್ನು ಅದಲಿಂದ ಹೊರತು ಹಡಿಸಲಾಗಿ, ತನ್ನ ಉದ್ದೇಶಕ್ಕಾಗಿ ಅವರನ್ನು ಪೂರಣವಾಗಿ ಉಹಯೋಗಿಸಿದನು. ಬೈಬಿಲನ ಇತರ ಎಲ್ಲಾ ಬರವಣಿಗೆಗಳಂತೆ, ಈ ಹತ್ತಿಕೆಯು ನಹ ತನ್ನದೆ ಆದ ನಾಥವನ್ನು ಹೊಂದಿಕೊಂಡು ನಿರ್ಗಣ್ಯವಾಗಿ ಹಲಯಿತ್ತದೆ.

ಪ್ರತಂಜದಾರ್ವಂತ ಇರುವ ಜನಲಿಗೆ, ಮೊದಲ - ಶತಮಾನದಲ್ಲಿ ಬರೆದ ಹತ್ತಡಂತೆ, ಯಾಕೊಳಬಣ ಹತ್ತಿಕೆಯು ಸಮಂಜಸವಾಗಿರುತ್ತದೆ. ಮೊದಲ ಶತಮಾನದ ಶೈಸ್ತರು ನಭೇಯಾಗಿ ಸೇಲ ಬರುವಾಗ, ಈ ಹತ್ತಿಕೆಯನ್ನು ಖೂರಂಭದಿಂದ ಅಂತ್ಯದವರೆಗೆ ಓದುತ್ತಿದ್ದರು. ಅದನ್ನು ಓದಲು ಮೂರಪ್ಪು ಸಿಬಿಷನ್‌ಗಳ ನಂಜಯವಾಗುತ್ತಿತ್ತು. ಆ ವಿಶ್ವಾಸಿಗಳು ಅದನ್ನು ಅಪನುವಾಗ, ಯಾಕೊಳಬಣ ಉಹಯೋಗಿಸಿದ ಉಜ್ಜಲವಾದ, ದೃಷ್ಟಾಂತಗಳನ್ನು ಜಮಕು ಹದ್ದೀಗಳನ್ನು ಒಳನುಡಿಗಳನ್ನು, ಉಹಯುತ್ವವಾದ ಪ್ರಶ್ನೀಗಳನ್ನು ಮತ್ತು ಜಿತ್ತಣದ ದೃಷ್ಟಾಂತಗಳನ್ನು ಗ್ರಹಿಸಿದರು. ಒಂದು ವಿಧದಲ್ಲಿ, ಯಾಕೊಳಬಣ ನುಮಾರು 570 ವಿಧವಾದ ಟ್ರೀಕ್ ಹದಗಳನ್ನು ಉಹಯೋಗಿಸಿದನು, ಅದರಲ್ಲಿರುವ ಏಷ್ಟತ್ತೆ - ಮಾರು ಹದಗಳನ್ನು ಹೊನ ಒಡಂಬಡಿಕೆಯಲ್ಲಿ ಇಸ್ತೆಳ್ಳಿಯೂ ನಂಘಾದಿನಲಾಗಿರುವದಿಲ್ಲ.

ಯಾಕೊಳಬಣ ಹತ್ತಿಕೆಯು ಅಧ್ವರ್ಯಿತಯವಾಗಿರುತ್ತದೆ, ಮತ್ತು ತನ್ನದೆ ಆದ ಶೈಂಯಾಲ್ಯಾಂವುತ್ತದೆ. ಹತ್ತಿಕೆಯನ್ನು ಪೂರಣವಾಗಿ ಓದುವದಲಿಂದ, “ಅವನು ಬರಹಗಾರನಾಗುವುದಕ್ಕಿಂತ ಮೊದಲು ತುಸಂಗಿಯಾಗಿದ್ದನು” ಎಂದು ತಿಳಿಯತ್ತೇವೆ. “ತುಸಂಗಿದ ಇಷ್ಟಾಂತ ನರಪತಿ ಹಿತ್ತಾಂತ ಮತ್ತು ಹಿತ್ತಾಂತ ಮಾಡಿದ ಮಾದಲಯಾಲ್ಯಾಂವುತ್ತದೆ (1:16, 19; 2:20). ಪುನಃ ಪುನಃ ತುಸಂಗಿಗೂ ಮತ್ತು ನಭೇಯವರ ನೆಡುವೆ ಇರುವ ನಹೋದರತ್ವವನ್ನು ಎತ್ತಿ ಹಿಡಿಯಲಾಗಿದೆ. “ನಹೋದರರೇ” “ನನ್ನ - ನಹೋದರರೇ” ಮತ್ತು ನನ್ನ ಹೀಯ ನಹೋದರರೇ ಎಂದು ಕರೆಯುವುದರಲ್ಲಿ ಉತ್ತಮವಾದ ಸಂಬಂಧವು ಹಲದಿರುತ್ತದೆ, ಮತ್ತು ಈ ಮಾತುಗಳ ಹೃದಯದಿಂದ ನೇರವಾಗಿ ಲೇಖನಿಯ ಮೂಲಕ ಬರೆಯಲ್ಪಟ್ಟವೆ (ಉದಾಹರಣೆ 1:2, 16, 19; 2:1, 5, 14; 5:7, 9, ಮುಂತಾದವರ್ಗಳು.).

ಮುಕ್ತಾಯ

ಯಾಕೋಬನ ಸಂದೇಶವು ಮೊದಲ ಶರತ್ಮಾನದ ಕೈಗೆಗೂಡಿಗೂ ಮತ್ತು ಇತರ ಎಲ್ಲ ಶರತ್ಮಾನದವರಿಗೂ ಅನ್ವಯಿಸುತ್ತದೆ. ನಂಜಕೆಯ ನಷ್ಟಿ ದಿನ ನಿತ್ಯದ ಜೀವಿತದಲ್ಲಿ ಬದಲಾವಣೆಯನ್ನು ಉಂಟುಮಾಡುತ್ತದೆ ಎಂದು ಯಾಕೋಬನು ತಿಳಿಸುತ್ತಾನೆ.

ಹಿಂದುಷಣೆಗಳು

¹Adapted from chapter 1 in Harold T. Bryson, *How Faith Works*, “Studies in the Letter of James” (Nashville, Tenn.: Broadman Press, 1984). ²R. V. G. Tasker, *The General Epistle of James*, Tyndale New Testament Commentaries (Grand Rapids, Mich.: Wm. B. Eerdmans Publishing Co., 1980), 9.